

ಆಕ್ರಮಿಸಿಕೊಂಡುಬಿಟ್ಟುವು. ಎರಡನೇ ಮಾದರಿಯ ಮೈಕ್ರೋಫ್ರೆನ್ಚ್‌ನಾನ್‌ ಬಾಗಾಂಗ್ಲಾದೇಶದ ಗ್ರಾಮೀಣ ಭಾಷ್ಯಕಿನಿಂದ ಎರವಲು ಪಡೆದದ್ದು. ಇಲ್ಲಿ ಸ್ವಸಹಾಯವಿಲ್ಲ. ಮಹಿಳೆಯರ ಗುಂಪು, ಮತ್ತು ನಿಯಮಿತವಾದ ಸಫೇದಿಯದ. ಆದರೆ ಅದರ ಇಡೀ ವಿನ್ಯಾಸ ಮತ್ತು ನಿರ್ದೇಶನ ಹೊರಗಿನಿಂದ ಆಗುತ್ತದೆ.

ಸ್ತ್ರಾರ ಅಧ್ಯಯನ ಗ್ರಾಮೀಣ ಮಾದರಿಯ ಮೈಕ್ರೋಫ್ರೆನ್ಚ್‌ನಾನ್‌ನಲ್ಲಿ ಮಹಿಳೆಯರ ಪಾತ್ರವನ್ನು ಪರಿಣ್ಯಾಸಿಸಿ ನೋಡುತ್ತದೆ. ಅವರು ಮೈಕ್ರೋಫ್ರೆನ್ಚ್‌ನಾನ್‌ನ ಚಟುವಟಿಕೆಗಳು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗುವ ಬದಲು ಪುರುಷಾಧಿನ ಪಾತ್ರವನ್ನು ಪೋಜಿಸ್ತುದೆಂದು ವಾದಿಸುತ್ತಾರೆ. ಮೈಕ್ರೋಫ್ರೆನ್ಚ್‌ನಾನ್‌ನಿಂದ ಸಮಾಜದಲ್ಲಿ ಮಹಿಳೆಯರ ಪಾತ್ರ ಮೂಲಭೂತವಾಗಿ ಬದಲಾಗದೆ, ಯಾರಂದೋ ಅಧಿಕನದಲ್ಲಿಯೇ ಮಹಿಳೆಯರು ಮುಂದುವರೆಯುತ್ತಿದ್ದಾರೆ; ಅಧಿಕವಾಗಿ ಮನೆಯಲ್ಲಿ ಸ್ನೇಹ ಮಟ್ಟನ ದುಡ್ಡ ಓಡಾಡಿದರೂ ಅದರಿಂದ ಅವರ ಆತ್ಮೀಯಾಸ ಮತ್ತು ಪುರುಷರೊಂದಿಗಿನ ವ್ಯವಹಾರದಲ್ಲಿ ಮೂಲಭೂತ ಬದಲಾವಣೆಗಳು ಅಗಲು ಯಾಕೆ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಅವರು ಅನೇಕ ತೆಲುಸಿಕ ಕಾರಣಗಳನ್ನು ಹೊಡುತ್ತಾರೆ. ಮುಖ್ಯವಾಗಿ ಮಹಿಳೆಯಿಗೆ ಇಷ್ಟು ವರ್ಷಗಳಾದರೂ ಆಸ್ತಿಯ ಮೇಲಿನ ಅಧಿಪತ್ಯ ಸಿಕ್ಕಿಲ್ಲ ಎಂಬ ಅಂಶವನ್ನು ಎತ್ತಿ ಹೋರುತ್ತಾರೆ.

ಮೈಕ್ರೋಫ್ರೆನ್ಚ್‌ನಾನ್‌ ಬಗ್ಗೆ ಸ್ಕ್ರಿಂತಾರನ್‌ನ್ನು ಗೊಂಡು ಹಲವರು ಸಿನಿಕತನ ಬೆಳೆಸಿಕೊಳ್ಳುವುದಕ್ಕೆ ಕಾರಣವಿದೆ. ಯಾವುದೇ ವ್ಯಾಪಾರದಂತೆ, ಮೈಕ್ರೋಫ್ರೆನ್ಚ್‌ನಾನ್‌ ಕೂಡಾ ಲಾಭದ ಆಶಯದೊಂದಿಗೆ ಬಹಿಗೆ ಸಾಲ ಹೊಡುವ ವ್ಯಾಪಾರವೇ. ಯಾವುದೇ ವ್ಯವಸ್ಥೆ ಸಾಲಕೊಡುವುದರ ಹಿಂದೆ ಮೂರು ಉದ್ದೇಶಗಳು ಕೆಲಸ ಮಾಡುತ್ತವೆ. ಒಂದು, ಕೊಟ್ಟ ದುಡ್ಡ ಹಿಂದಕ್ಕೆ ಬರಬೇಕು ಎಂಬ ನಿರೀಕ್ಷೆ. ಎರಡು, ಸಾಲ ಕೊಡುವ ವ್ಯವಹಾರದಲ್ಲಿ ಅಗುವ ಲಿಂಗಗಳನ್ನು ನಿಭಾಯಿಸಲು ಸಾಲವನ್ನು ಮರುಪಾವತಿಯಾಗುವ ಹಂತದಲ್ಲಿ ಬಹಿಗೆ ಇರಬೇಕು. ಮೂರು, ಈ ವ್ಯವಹಾರ ಲಾಭವನ್ನು ಸಂಪಾದಿಸಬೇಕು. ಈ ಮೂರೂ ಉದ್ದೇಶಗಳನ್ನು ಸಾಧಿಸಬೇಕಾದರೆ, ಸಣ್ಣ ಸಣ್ಣ ಹೊಡುಕೊಳ್ಳುವಿಕೆಗಳಲ್ಲಿ



MICROFINANCE IN URBAN INDIA

Smitha Radhakrishnan

ಇರಬಹುದಾದ ವ್ಯಾವಹಾರಿಕ ಲಿಂಗನ್ನು ಕರ್ಮಿ ಮಾಡಬೇಕು. ಹೀಗೆ ವ್ಯಾವಹಾರಿಕ ಲಿಂಗನ್ನು ಕರ್ಮಿ ಮಾಡಬೇಕಿದ್ದರೆ ಎಲ್ಲವನ್ನೂ ಒಂದು ನಿದಿಷ್ಟ ಪದ್ಧತಿಯಲ್ಲಿ ಕ್ರೋಡೀಕರಿಸಿ, ಗುಂಪುಗಳ ಮೂಲಕ ಮಾಡಬೇಕು. ಇಲ್ಲಿ ಸಾಲ ಕೊಡುವ ಸಂಸ್ಥೆ ಇರುವ ಅಧಿಕಾರ ಮತ್ತು ಸಾಲ ಪಡೆವ ಮಹಿಳೆಗಿರುವ ಅಸಹಾಯಕತೆಯ ನಡುವೆ ಎಷ್ಟು ದೊಡ್ಡ ಕಂದರವಿದ್ದರೆ ಅಷ್ಟು ಒಳ್ಳೆಯದು. ಸಾಲ ಕೊಡುವವರು ಹೆದರಿಸುತ್ತಾರೆ. ಪಡೆದವರು ಭಯದಿಂದ ಕಂಪಿಸುತ್ತಾರೆ ಮರುಪಾವತಿಸುತ್ತಾರೆ. ಮೈಕ್ರೋಫ್ರೆನ್ಚ್‌ನಾನ್‌ ವ್ಯಾಪಾರದ ಅಂತರಾಳದಲ್ಲಿರುವ ಸೂತ್ರ ಇಡೀ ಎಂದು ನಾವು ಮನಗಂಡ ಹೂಡಲೇ ಮಹಿಳೆಯರ ಸಬಲೀಕರಣ ಈ ರೀತಿಯ ವ್ಯಾಪಾರದಿಂದ ಆಗುವುದಿಲ್ಲ ಎಂದು ಅರ್ಥವಾಗುತ್ತದೆ. ವಿಶ್ವದಾದ್ಯಂತ ಆಗಿರುವ ಪ್ರಯೋಜನಗಳನ್ನು ನೋಡಿದರೆ, ಪುರುಷರೊಂದಿರುತ್ತೇ ಮೈಕ್ರೋಫ್ರೆನ್ಚ್‌ನಾನ್‌ನಲ್ಲಿ ಬದಲನದಿಂದ ಹೀಡಿತರಾಗಿ ಸಾಲವನ್ನು ಪಡೆದವರ ಅಸಹಾಯಕತೆ ಮತ್ತು ಭೀತಿ ಕಾಣಿಸುತ್ತದೆ.

ಪ್ರತಿ ಒಂದು ಮತ್ತು ವ್ಯವಹಾರದಲ್ಲಿ ಒಂದು ಪಾಟಿ ಬಿಂಬಾಲಿಯಾಗೂ, ಮತ್ತೊಂದು ದುರುಪಾಗಾಗೂ ಇರುವುದು ಸಾಮಾನ್ಯ. ಎದುರಿನ ಪಾಟಿ ದುರುಪಾದಷ್ಟು ಒಪ್ಪಂದದ ಕರಾರುಗಳನ್ನು